



# ಹಬ್ಬಿ ಧ್ವಾಂಕ್ಸ್ ಹೊಬ್ಬೆ

ಜಗತ್ತಿನಲ್ಲಿ ಒಮ್ಮೆ ಸುಂದರವಾದ ತಬ್ಬಗಳಲ್ಲಿ  
‘ಧ್ವಾಂಕ್ಸ್’ ಒಮ್ಮೆ ಮುಖ್ಯವಾದುದು. ಇದು  
ನಾವು ಮಕ್ಕಳಿಗೆ ಹೇಳಬೇಕಾದ ಹಾಗೂ  
ಅವರಿಗೆ ಕೆಲಿಸಬೇಕಾದ ಪದ.

## ■ ಸ್ವಯಂಪ್ರಭಾ

**ಸ೦** ತೋಣವನ್ನು ಹುಡುಕುವುದರಲ್ಲಿ ಮನುಷ್ಯರಿಗೆ ಎಲ್ಲಿಲ್ಲದ ಉತ್ತರವ. ಆ ಹುಡುಕಾಟ ಜೀವನದ ನಾಳಿಗಳ ಬಗ್ಗೆ ಭರವಸೆ ಉಳಿಸಿಕೊಳ್ಳುವ ಮಾರ್ಗವೂ ಹೌದು. ಸದಾ ಸಂತೋಷವಾಗಿರಬೇಕು ಎಂದು ಯಾರಿಗೆ ತಾನೇ ಅನಿಸುವುದಿಲ್ಲ! ಒಂದು ಅಡ್ಡ ಯನದ ಫಲಿತವನ್ನು ಎಲ್ಲೋ ಓದಿದ್ದ ನನೆಪಾಗುತ್ತಿದೆ. ಆ ನನೆಪು ಹೀಗಿಂದಿರುತ್ತಿದೆ: ಯಾರು ಹೆಚ್ಚು ಸಂತೋಷದಿಂದ ಇರುತ್ತಾರೆ ಎಂಬುದನ್ನು ಪತ್ತೆ ಮಾಡಲು, ಪ್ರತಿನಿಧಿಕವಾಗಿ ಒಂದಷ್ಟು ವೃತ್ತಿಗಳನ್ನು ಅಯ್ದು ಮಾಡಲಾಯಿತು. ಅವರೆಲ್ಲ ರನ್ನಿ ನಾಲ್ಕು ಗುಂಪುಗಳಾಗಿ ವಿಭಾಗಿಸಿ ಒಂದೊಂದು ವಿವರಿಸಿದ್ದು. ನಿರ್ದಲಾಯಿತು. ಪ್ರತಿಯೊಂದು ಗುಣಿಸಲ್ಪಿಯೂ ಸಾಕಷ್ಟು ಚಕ್ಕಿಗಳು ನಡೆದವು. ದೀರ್ಘಕಾಲ ಸಂವಾದಗಳು ನಡೆದವು. ಪರೋಕ್ಷವಾಗಿ ಅವರಲ್ಲಿ ಯಾರೆಲ್ಲಾ ಹೆಚ್ಚು ಸಂತೋಷದಿಂದ ಇಡ್ಡಾರೆ ಎಂಬ ವಿವರಿಸಿದ್ದು ಹೊರತೆಗೆಯಲು ಪ್ರಯೋಜನಿಸಲಾಯಿತು.

ಅಂತಿಮ ಫಲಿತಾಂಶ ಆಶ್ಚರ್ಯ ಹಾಟಿಸುವತ್ತಿತ್ತು. ಯಾರು ತಮ್ಮ ಬಳಾಲ್ಯದಲ್ಲಿ, ಓದಿನಲ್ಲಿ, ಬದುಕಿನಲ್ಲಿ ತಮಗೆ ನೆರವಾದವರ ಬಗ್ಗೆ ಕೃತಜ್ಞತೆಯನ್ನು ಹೊಂದಿದ್ದರೇ ಅವರು ಹೆಚ್ಚು ಸಂತೋಷದಿಂದ ಇಡ್ಡರು. ತಮಗೆ ಸಹಾಯ ಮಾಡಿದ ಗುರುಗಳು, ನೆರವು ಒದಗಿಸಿದ ಯಾರೋ ಉದಾರಿಗಳು, ಒದಗಿ ಬಂದ ಸಾರ್ಥಕ ಸ್ನಾಯುಗಳು... ಹೀಗೆ ಎಲ್ಲವನ್ನು ನೆನಿಸಿಕೊಳ್ಳುವವರಲ್ಲಿ ಸಂತೋಷವು ಒಂದು ಗುಲಗಂಬಿಯು ಹೇಳೇ. ಹಾಗಿಂದರೆ ಸಂತೋಷಕ್ಕೂ ಕೃತಜ್ಞತೆಗೂ ನೇರ ಸಂಬಂಧವಿರಬೇಕಲ್ಲ?

ಕೃತಜ್ಞತೆ ಎಂಬ ಪದದೋಳಿಗೆ ಸಾಕಷ್ಟು ಅರ್ಥಗಳು ಸೇರಿಕೊಂಡಿರುತ್ತವೆ ಎಂಬುದು ಸುಳ್ಳಲ್ಲ. ಒಬ್ಬ ವೃತ್ತಿಗೆ, ಅಥವಾ ಒಂದು ಸದರ್ಥಕ್ಕೆ ನಾವು ಕೃತಜ್ಞರಾಗಿರುವಾಗ ಅಲ್ಲಿ ಸಂತೃಪ್ತಿಯ ಭಾವವೊಂದು ಇದ್ದಿರೆಬೇಕಲ್ಲವೇ.

‘ನನ್ನ ಕವ್ಯ ಕಾಲದಲ್ಲಿ ಅವರು ಸಹಾಯ ಮಾಡಿದರು, ಅದರಿಂದ ನನಗೆ ಒಿತಾಯಿತು... ನಾನು ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಹೇಳುವ ಸಂದರ್ಭದಲ್ಲಿ ಕಣ್ಣಲ್ಲಿ ಹನಿಬಿಂದುಗಳು ತಾನಾಗಿಯೆ ಮೂಡುವುದರಿಂದ? ಅದೇ ವೇಳೆಗೆ ತುಟಿಗಳಲ್ಲಿ ನಗುವೊಂದು ಮೂಡುತ್ತದೆ. ಅದು ಸಾಳ್ಳು ನಗುವಲ್ಲ. ಸಂತೃಪ್ತಿಯ ಹೂ ಬಿರಿದಂತೆ ತಪಾದ ನಗು. ಅಷ್ಟೇ ಅಲ್ಲ, ಇದೇ ಕೃತಜ್ಞತೆಯ ಜೊತೆಗೆ ಏನಿತ್ಯವಾದ ಭಾವವೊಂದು ತಳುಕು ಹಾಕಿಕೊಂಡಿರುತ್ತದೆ. ನಿನಯವಂತಿಕೆಯು ಎಲ್ಲಿದ್ದಿಕ್ಕಿಂತ ದೊಡ್ಡ ಗುಣ ಆದ್ದರಿಂದ ಕೃತಜ್ಞತೆಯು ನಿನಯವನ್ನು ಉದ್ದೇಷಿಸುತ್ತದೆ.

ಯಾರೋ ಮಾಡಿದ ಸಹಾಯಕ್ಕೆ ನಾವು ಕೃತಜ್ಞರಾಗಿರಲು ಹಿಂದೆಮುಂದೆ ನೋಡುವುದಿಲ್ಲ ಎಂದಮೇಲೆ ಪ್ರಟಾಣ ಮಕ್ಕಳು ಕೊಡುವ ಸಂತೋಷಕ್ಕೆ ನಾವು ಕೃತಜ್ಞರಾಗಿರಬೇಡೇವೇ?

ಮಕ್ಕಳ ಪಾಲನೆ ಮಾಡುವ ಬೇಗಾವಕರು ಅವರು ದೊಡ್ಡವಾದ ಮೇಲೆ ಅಡಕ್ಕೆ ಪ್ರತ್ಯೇಕಕಾರ ಮಾಡಬೇಕು ಎಂದು ಸಹಜವಾಗಿಯೇ ಬಿಂಬಿಸುವುದಿದೆ. ಆದರೆ, ಅದು ಪ್ರಾಯೋಗಿಕವಾದ ಆಯಾವಿ ಉಳಿಯುವದೇ ಬಿಡುವದೇ ಎಂಬುದು ಬೇರೆ ಮಾತು. ಪ್ರಟಾಣ ಮಕ್ಕಳು ತಮ್ಮ ಬಾಲ ಭಾಷೆಯಲ್ಲಿ, ತಮ್ಮ ಪಣಿಭೇಳಣಗಳಲ್ಲಿ ದೊಡ್ಡವರ ಎಷ್ಟೇ ಕವ್ಯದ ಕ್ಷಣಿಗಳನ್ನು ಹಗುರ ಮಾಡಿರುತ್ತಾರೆ. ಬೆಟ್ಟದೆತಕ ಕವ್ಯವು ಬಹುಕ್ಕಿ ಎದರಾಗಿ ಮೋಡ ಕೆವಿದೆ ಬದುಕು ಕತ್ತಲಿನಲ್ಲಿ ಇರುವಾಗ, ಮಕ್ಕಳಾಟವು ಮನಸ್ಸಿಗೆ ಒಂದು ಕ್ಷಣಿ ಮುದ ನೀಡಿದ್ದನ್ನು ಮರೆಯುವುದಾದರೂ ಹೇಗೆ? ಹಾಗೆ ಸುಳಿದ ನಗುವಿನ ದಸೆಯಿಂದಲೇ ಕವ್ಯವೆಂಬ ಮೋಡವು ಕರಿದ್ದನ್ನು ಮರೆಯುವುದಕ್ಕಾಗುತ್ತದೆಯೇ? ಈ ವಿಚಾರದಲ್ಲಿ ಎಲ್ಲ ಮಕ್ಕಳೂ ಒಂದೇ ಸಮನಾದವರು. ನಿಡ್ಲೆತ್ತ ಮನಸ್ಸಿನಲ್ಲಿ ಭೇದಭಾವವೆಂಬುದನ್ನು ತೋರಿಸೇ

ಅವರು ಜಗತ್ತನ್ನು ದೊಡ್ಡವರಿಗೆ ಮತ್ತೆ ಮತ್ತೆ ತೋರಿಸಿಕೊಡುವವರು.

ದೊಡ್ಡವರು ಮಕ್ಕಳಿಗೆ ಕೃತಜ್ಞರಾಗಿರುವುದು ಒಂದು ಅಯ್ಯಾಮವಾದರೆ, ಮಕ್ಕಳಿಗೆ ಕೃತಜ್ಞತೆಯ ಪಾರ ಹೇಳುವುದು ಮತ್ತೊಂದು ಜವಾಬ್ದಾರಿಯೂ ಹೌದು. ಸಾಮಾನ್ಯವಾಗಿ ಯಾರೇ ಸಹಾಯ ಮಾಡಿದರೂ ‘ಧ್ವಾಂಕ್ಸ್’ ಎಂದುಹೇಳುವುದಕ್ಕೆ ಮಕ್ಕಳಿಗೆ ಏಿಂದಾದ ತರಹೇತಿ ಏನೂ ಬೇಕಾಗುವುದಿಲ್ಲ. ಆದರೆ ಧ್ವಾಂಕ್ಸ್ ಎಂಬ ಒಂದು ಮಾತಿಗೆ ಕೃತಜ್ಞತೆಯೆ ಅಗಾಧತೆಯು ನಿಲುವುತ್ತದೆ ಎಂದೂ ಅನಿಸುವುದಿಲ್ಲ.

ಸಹಾಯಹಸ್ತವೊಂದು ಒದಗಿ ಬಂದಾಗ ಹೇಗೆ ಕೃತಜ್ಞರಾಗಿರಬೇಕು ಎನ್ನುವುದು ‘ಧ್ವಾಂಕ್ಸ್’ ಎನ್ನುವ ಪದವೊಂದಕ್ಕೆ ಹೀಗೆಯಾಗಿಬಿಟ್ಟಿದೆ. ಕೃತಜ್ಞರಾಗಿರುವುದು ಎಂದರೆ ಅದರ ಆಳ ಆಗಲ ವಷ್ಟರ ಮಟ್ಟಿಗಿನದು ಎಂಬುದನ್ನು ಏವರಿಸಿ ಹೇಳುವುದು ಮುಖ್ಯ. ಅದರಲ್ಲಿಯೂ ಸಂಪನ್ಮೂಲಗಳು ಯಥೇಚ್ಚಿವಾಗಿ ದೊರೆಯುವ ಈ ಸಂಧರ್ಭದಲ್ಲಿ ಮಕ್ಕಳ ಮನದಲ್ಲಿ ಕೃತಜ್ಞತೆಯ ಭಾವದ ಮೋಳಕೆಯೊಡೆಯುವಂತೆ ಮಾಡುವುದು ಸುಲಭವಿನಲ್ಲ. ಆ ಭಾವನೆಯನ್ನು ಉದ್ದೇಷಿಸುತ್ತು, ಮುಂದೆಯೂ ಅವರು ಅಂತಹ ಸಂಧರ್ಭಗಳನ್ನು ಗುರುತಿಸುವಂತೆ, ಅದಕ್ಕೆ ಬಧಾರಾಗಿ ಇರುವಂತೆ ಪಾರ ಹೇಳುವ ಜವಾಬ್ದಾರಿ ಬೇಗಾವಕರದ್ದೇ ಆಗಿರುತ್ತದೆ.

ಮತ್ತೆ ಮಕ್ಕಳು ಬೇಳೆಯುತ್ತಿದ್ದಂತೆಯೇ, ಇತರರ ಬದುಕಿನಲ್ಲಿ ಸಂತೋಷವನ್ನು ಸ್ವಷ್ಟಿಸುವ ಅವಕಾಶಗಳನ್ನು ಗುರುತಿಸುವುದನ್ನು ಅವರು ಕಲಿಯಬೇಕು. ಇತರರ ಎದೆಯಲ್ಲಿ ಕೃತಜ್ಞತೆಯು ಮೋಳಕೆಯೊಡೆಯಲು ಕಾರ್ಬಿವಾಗಬೇಕು. ಸಂತೋಷದ ಬ್ರಿಯೋಂದು ಹಸಿರಾಗಿ ಚಿಗುರೊಡೆಯುತ್ತೆ ಇರಬೇಕು.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)

